

CIN: L85110KA1993PLC013875



46, Old No. 32/1, Ground Floor, 3rd Cross, Aga Abbas Ali Road, Ulsoor, Bengaluru - 560 042. INDIA. Tel : 91-80-25594145 / 25594146, Fax : 91-80-25594147 E-mail : info@ovobelfoods.com, URL : http://www.ovobelfoods.com

To

Bombay Stock Exchange Limited

Phiroze Jeejeebhoy Towers Dalal Street Mumbai- 400 001, Maharashtra, India.

Dear Sir/Madam,

Sub: Newspaper Publication in respect of information regarding 28th Annual General Meeting to be held on November 26,2020 through Video Conference (VC)/Other Audio-Visual means(OAVM), Remote E-voting information and Book closure.

Ref: Scrip Code: 530741

In view of the continuing COVID-19 Pandemic, the Ministry Of Corporate Affairs ("MCA") vide its circular dated May 5,2020 read with circulars dated April 8, 2020 and April 13, 2020 (collectively referred as "MCA circulars") and SEBI vide its circular dated May 12, 2020 permitted the holding of the Annual General Meeting ("AGM") through VC / OAVM, without the physical presence of the members at a common venue.

This is to inform that in compliance with the provisions of the Companies Act, 2013("the Act") the Securities and Exchange Board of India (Listing Obligation and Disclosure Requirements) Regulations, 2015 ("SEBI Listing regulations") and MCA Circulars, Ovobel Foods Limited ("the Company") has decided to hold the 28th AGM on Thursday 26, November, 2020 through VC/OAVM.

Pursuant to MCA circular dated 05th May 2020, News paper advertisement has already been made on 03.11.2020 of the AGM Notice, before dispatching AGM Notice Annual Report to all the shareholders and the same has been reported to BSE as well.

Further, pursuant to Regulation 47 of the SEBI (Listing Obligations and Disclosure Requirements), 2015, we are enclosing herewith copies of newspaper advertisement published in English newspaper **Financial express** in all India editions and in Kannada newspaper **Hosadigantha** in Bangalore edition on 04th November 2020.







Further, we request your good-self to kindly take note of the same and acknowledge. Yours Faithfully

For Ovobel Foods Limited,

Ritu Singh

Compliance officer and Company Secretary,

Membership No. A24934

Date: 04th November 2020

Place: Bangalore

Ritu Singh

Enclosure:

1. Newspaper advertisement in English - Financial Express dated 04.11.2020.

2. Newspaper advertisement in Kannada - HosaDigantha dated 04.11.2020.

FINANCIAL EXPRESS

KOTIA ENTERPRISES LIMITED CIN: L74110DL1980PLC010678 Regd. Off.: 905, New Delhi House, 27, Barakhamba Road, New Delhi - 110001 Tel: - 91-11 -40045955 Email: compliance@kotiaenterprises.com, Website: www.kotiaenterprises.com

NOTICE OF BOARD MEETING Pursuant to Regulation 29(1) (a) & 47(1) (a) & 33 of SEBI (Listing Obligations and Disclosure Requirements) Regulations, 2015, Notice is hereby given that meeting of Board of Directors of M/s Kotia Enterprises Limited will be held on Wednesday, 11th November, 2020 at registered office of the Company to consider and approve Standalone Un-Audited Financial Results for the quarter/Half Year ended 30° September, 2020.

For Kotia Enterprises Limited

Sunil Kumar Place: New Delhi Date: 03.11.2020 Company Secretary

RCC CEMENTS LIMITED CIN-L26942DL1991PLC043776 Regd. Office: 702, Arunachal Building, 19, Barakhamb Road, Connaught Place, New Delhi-110001 Email id-rcccementslimited@gmail.com Tel.: 91-11-43571044, Fax: 91-11-43571047

NOTICE OF BOARD MEETING In pursuance to regulation 33 read with Regulation 47 of SEBI (LODR) Regulations, 2015, Notice is hereby given that the meeting of the Board of Directors will be held on Wednesday, 11th November, 2020, at the Read. Office of the Company, inter alia, to

consider and approve Un-audited Financial Results for the quarter and half year ended September 30, 2020. The said information is also available on the Company's website at www.rcccements.com and at BSE's website

i.e. www.bseindia.com.

For RCC Cements Limited

Amanpreet Kaur Date: 03.11.2020 Company Secretary Place: New Delhi Membership No.:A57143

SPACEAGE PRODUCTS LIMITED CIN: L34300MH1980PLC267131

B-702, Neelkanth Business Park, Near Vidyavihar Bus Depot, Vidyavihar (West) Mumbai City, Maharashtra-400086 Website: www.spaceageproducts.co.in, Email id: roc.spaceage@gmail.com

Notice Pursuant to Regulation 29 and 47(1)(a) of SEBI (Listing Obligations and Disclosure Requirements) Regulations, 2015, Notice is hereby given that meeting of the board of directors of the company will be held on Wednesday, 11th November 2020, inter alia, to consider and approve the Unaudited

September 2020. The Intimation is also available on the website of the company (www.spaceageproducts.co.in) and on the website of the Stock Exchange (https://www.bseindia.com/)

Standalone Financial Results of the company

for the Quarter and Half Year ended 30th

For and on behalf of Spaceage Products Limited

Bhavesh Prabhudas Vora Place: Mumbai Managing Director DIN: 06814823 Date: 03.11.2020

FRANKLIN LEASING & FINANCE LIMITED Regd. Off.: Unit/Shop No.205, Second

Floor, Aggarwal City Mall Road No.44, Pitampura North Delhi DI 11003 Email ID.: franklinleasingfinance@gmail.con CIN: U74899DL1992PLC048028 NOTICE

Notice is hereby given that pursuant to

Regulation 29 of the Securities and Exchange Board of India Listing Regulations, 2015 a meeting of the Board of Directors of FRANKLIN LEASING & FINANCE LIMITED will be held at the registered office of the Company on Wednesday, 11th November, 2020 at 03.15 P.M, to approve the Unaudited Financial Results for the Half Year Ended as on 30th September, 2020. The Trading Window for dealing in the securities of the Company shall remain closed from immediate effect till completion of 48 Hours after the announcement of the financial results of the company to the Stock Exchanges

For Franklin Leasing & Finance Limited Ramesh Kumar Dalmia Place: Delhi

Director Dated:02/11/2020 DIN No. 03257468

By Order of the Board

captain) CAPTAIN POLYPLAST LTD.

e-mail: info@captainpolyplast.in web : www.captainpolyplast.com CIN No.: L25209GJ1997PLC031985

NOTICE

Notice is hereby given that pursuant to regulation 29 of the SEBI LODR Regulations 2015, the meeting of board of directors of the

company will be held on Thursday,

12th November, 2020 interalia, to consider and approve the standalone & consolidated Notice is hereby given pursuant to Regulation 29 and unaudited financial results for the quarter and half year ended

on 30th SEPTEMBER, 2020 The said notice can be accessed on the website of the company at www.captainpolyplast.com 30" September, 2020 for the FY 2020-21.

and may also be accessed on the This information is also available on the websites of BSE Ltd. stock exchange website at (www.bseindia.com) and the Calcutta Stock Exchange www.bseindia.com.

Place : Rajkot Date: 03/11/2020

www.bseindia.com.

Financial Result for the Qtr. ended on 30.09.2020.

financialexp.epa.in

Date: 04-11-2020

Place: Mumbai

result.

the website of the exchange.

Date:02.11.2020

Place: Kolkata

For, Captain Polyplast Ltd Khyati Mehta

(Company Secretary)

JINDAL PHOTO LIMITED Regd. Office: 19" K.M., Hapur - Bulandshahr Road

P.O. Gulaothi, Distt. Bulandshahr - 203408 (U.P) CIN: L33209UP2004PLC095076 E-mail: cs_jphoto@jindalgroup.com Website: www.jindalphoto.com Tel. No.: 011-40322100

Pursuant to the provisions of SEBI (Listing Obligations and Disclosure Requirements) Regulations, 2015, notice is hereby given that a meeting of the Board of Directors of the Company is Scheduled to be held on Wednesday, 11th October, 2020 at Head Office of the Company inter-alia, to consider and approve the Unaudited Financial Results for the quarter and half year ended 30.09.2020. This notice is also available on the website of

the Company, i.e., www.jindalphoto.com & at the website of Stock Exchanges at www.nseindia.com & www.bseindia.com For Jindal Photo Limited

Date: 03.11.2020 Company Secretary Place : New Delhi

Gujarat Petrosynthese Limited

Reg. Off: No. 24, Il Main, Doddanekkundi Industrial Area, Phase I, Mahadevapura Post, BANGALORE- 560 048. Ph: 91-80-28524133 Fax: 91-80-28524171 E-mail: info@gpl.in, Website: www.gpl.in CIN No. L23209KA1977PLC043357

Pursuant to Regulation 29 read with Regulation 47 of the SEBI (Listing Obligations and Disclosure Requirements Regulations, 2015, Notice is hereby given that the meeting of the Board of Directors of Gujarat Petrosynthese Limited ("the Company") will be held through Video Conferencing on Tuesday, November 10 2020, at GPL House, Plot No. Compartment No.2, Marol Cooperative Industrial Estate, M V Road, Andheri East, Mumbai-400059 to inter-alia consider the

following transactions: To consider and approve Un-audited Standalone and Consolidated Financia Results along with the Limited Review Report of the Company for the quarter and half-year ended September 30, 2020.

Any other business that may arise out of the discussion of the Board. The information contained in this notice is also available on the Company's Website at www.gpl.in and on the website of the Stock Exchange i.e. www.bseindia.com.

Urmi N Prasad Date: 04" Nov. 2020 Place: Mumbai Joint Managing Director

(C) Kothari

Limited Review Report thereon

www.nseindia.com.

Date: November 03, 2020

the following business:

Place: Lucknow

Date: 16" October, 2020

BUSINESS ITEM ON AGENDA

To confirm the minutes of last General body Meeting.

To consider creation of specific reserve and other funds.

To announce dividend distribution for the F.Y. 2019-20.

To approve the annual budget for the F.Y. 2021-22.

To approve the annual action plan for the F.Y. 2021-22

11. Any other item, if any, with the permission of Chairperson.

To consider the disposal of net profit

Place : Mumbai

For Gujarat Petrosynthese Ltd.

Amrutanjan Health Care Limited

Regd. Office: No103 (Old No.42-45), Luz Church Road, Mylapore, Chennai 600 004 Tel: 044-2499 4465 Fax 044-2499 4585 Website: www.amrutanjan.com

NOTICE TO SHAREHOLDERS

Shareholders may note that the Income-tax Act, 1961, as amended by the Finance Act, 2020, mandates that the dividends paid or distributed by a Company after April 1, 2020 shall be taxable in the hands of the Shareholders. The Company shall therefore be required to deduct tax at source(TDS) at the time of making the payment of the Interim and Final Dividend. In order to enable us determine the appropriate TDS rate as applicable, shareholders are requested to submit the documents in accordance with the Act.

For Resident Shareholders taxes shall be deducted at source under Section 194 of the Act as follows:

Shareholders having valid PAN 7.5% or as notified by Government of India Shareholders not having valid PAN 20% or as notified by Government of India

However, no tax shall be deducted on the dividend payable to a resident individual if the total dividend to be received by the resident shareholders during Financial Year 2020-21 does not exceed Rs 5,000 and also in cases where the shareholder provides Form 15G (applicable to any person other than a Company or a Firm) / Form 15H (applicable to an Individual above the age of 60 years.) and provided that all the required eligibility conditions are met, no tax will be deducted at source. PAN is mandatory for shareholders to provide 15G/H or any other document in relation to TDS. For Non-Resident Shareholders, taxes are required to be withheld in accordance with the provisions of Section 195and other applicable sections of the IT Act, at the rates in force. The withholding tax shall be at the rate of 20% (plus applicable surcharge and cess) or as notified by the Government of India on the amount of dividend payable. However, as per Section 90 of the IT Act, non-resident shareholders have the option to be governed by the provisions of the Double Tax Avoidance Agreement (DTAA) between India and the country of tax residence of the member, if they aremore beneficial to them. For this purpose, i.e. to avail the benefits under the DTAA, non-resident shareholders will haveto provide the following:

 Copy of the PAN card allotted by the Indian Income Tax authorities duly attested by the member Copy of Tax Residency Certificate (TRC) for the FY 2020-21 obtained from the revenue authorities of the country oftax residence, duly attested by member

Self-declaration in Form 10F Self-declaration by the shareholder of having no permanent establishment in India in accordance with the applicabletax

Self-declaration of beneficial ownership by the non-resident shareholder Any other documents as prescribed under the IT Act for lower withholding of taxes if applicable, duly attestedby member

theIT Act @ 20% (plus applicable surcharge and cess) Kindly note that the aforementioned documents are required to be submitted to our Registrars & Transfer Agents, Cameo Corporate Services Limited thru email to investor@cameoindia.com. Please note that the Form 15G/15H should be scanned and uploaded at its dedicated link of our RTA at- https://investors.cameoindia.com/in order to enable the Company to determine and deduct appropriate TDS / withholding tax rate

In case of Foreign Institutional Investors / Foreign Portfolio Investors, tax will be deducted under Section 196D of

Cameo Corporate Services Limited (RTA) Subramanian Building, No.1, Club House Rd, Chennai-600002. Email Id: investor@cameoindia.com

ALBERT

DIVAD

For Albert David Limited

By order of the Board

Managing Director

For Sahara Credit Cooperative Society Limited

Company Secretary & Compliance Officer

Chirag A. Vora

For any clarification, please contact

Phone: 044 4002 0700

Place: Chennai Date: 03/11/2020

ALBERT DAVID LIMITED

Regd. Office: 'D' Block, 3rd Floor, Gillander House, Netaji Subhas Road, Kolkata - 700001

Tel: (033) 2262-8436/8456/8492, 2230-2330, Fax: (033) 2262-8439

Email: adidavid@dataone.in, Website: www.albertdavidindia.com

Notice is hereby given pursuant to Regulation 29(1)(a) read with Regulation 47 of the SEBI

(Listing Obligations and Disclosure Requirements) Regulations, 2015, that a meeting of the

Board of Directors of the Company is scheduled to be held on Tuesday, November 10, 2020,

inter-alia, to consider, approve and take on record the Un-audited Financial Results of the

Company for the second guarter and half year ended on September 30, 2020 along with the

This said Notice may be accessed on the Company's website at www.albertdavidindia.com

and may also be accessed on Stock Exchanges' website at www.bseindia.com and

SAHARA CREDIT COOPERATIVE SOCIETY LIMITED

Regd. Office: Sahara India Bhawan, 1, Kapoorthala Complex, Aliganj, Lucknow-226024

Telefax: 0522-2330155, Email: sccsl.cooperative@sahara.in

NOTICE

The Notice is hereby given that the 11" Annual General Body Meeting of the Delegates of Sahara

Credit Cooperative Society Limited will be held on Thursday, November 19, 2020 at 11:00 A.M.

at 3" floor, Sahara India Tower, Kapoorthala Complex, Aliganj, Lucknow- 226024, to transac

To consider and adopt the audited financial statement of accounts for the Financial Year

To consider and approve the Auditor's Report and Annual Report for the F.Y. 2019-20.

To consider and approve the appointment of Statutory Auditors for the F.Y. 2020-21.

To consider the list of employees who are relatives of members of the Board or of the

Note: 1. Please note that if there is no quorum within half an hour of the time fixed for the scheduled

meeting, the meeting shall be adjourned and the adjourned meeting shall be held at 12:00 noon on

the same day i.e. 19" November, 2020 to transact the agenda items as aforesaid and that no

. Delegates are requested to strictly follow the guidelines issued by the Government of India, for

Balmer Lawrie Investments Ltd.

(A Government of India Enterprise)

Regd. Office: 21, Netaji Subhas Road, Kolkata 700001

CIN:L65999WB2001GOI093759

Phone No.-033-22225227

Email: lahoti.a@balmerlawrie.com, Website: www.blinv.com

NOTICE

Regulation 47 of the SEBI (Listing Obligations and Disclosure

Requirements) Regulations, 2015 that a meeting of the Board of

Directors of the Company will be held on Monday, 09 November,

2020, inter-alia, to consider and approve the unaudited

Financial Results (both standalone and consolidated) of the

Company, for the Second quarter and half year ended on

Limited (www.cse-india.com) where the company's shares

are listed and shall also be available on the website of the

For Balmer Lawrie Investments Ltd.

Abhishek Lahoti

A25141

Company Secretary

company (www.blinv.com).

Date: 2 November, 2020

For Asian Energy Services Limited

Archana Nadgouda (Company Secretary)

For LCC Infotech Limited

Sidharth Lakhotia

Place: Kolkata

ASIAN ENERGY SERVICES LIMITED

(formerly Asian Oilfield Services Limited)

CIN: L23200MH1992PLC318353

Regd. Office: 3B, 3" Floor, Omkar Esquare, Chunabhatti Signal, Eastern Express

Highway, Sion (East), Mumbai - 400022, Maharashtra, India Tel.: 022-42441100;

Fax: 022-42441120 Email: secretarial@asianenergy.com; Website: www.asianoiffield.com

NOTICE

Notice is hereby given pursuant to Regulation 29 read with Regulation 47 of the

Securities and Exchange Board of India (Listing Obligations and Disclosure

Requirements) Regulations, 2015, that a meeting of the Board of Directors of the

Company is scheduled to be held on Wednesday, 11" November, 2020, at 12.30

p.m. through audio visual mode, to, inter-alia, consider and approve the standalone

and consolidated un-audited Financial Results of the Company for the guarter and half

year ended 30th September, 2020. This information is also available on Company's

website www.asianoilfield.com and on the website of the Stock Exchange i.e.

LCC INFOTECH LIMITED

CIN-L72200WB1985PLC073196

Regd Office- P-16, C.I.T.Road, Kolkata-700014

Corporate office: 2/5A Sarat Bose Road, Kolkata-20

Ph-033-40033636/37 • Fax- 033024852932 Email: corporate@lccinfotech.co.in • Website : www.lccinfotech.co.in

Pursuant to regulation 29 of SEBI (Listing Obligations and Disclosure Requirement) Regulations

2015, Notice is hereby given that the meeting of the Board of Director of the company is scheduled

to be held on Thrusday 12th November 2020 at 1 PM at corporate office of the company at 2/5A

Sarat Bose Road, Kolkata-700020 West Bengal, to consider and approve inter-alia the Unaudited

In view of above the trading window for dealing in the securities of the company was remain closed for the specified persons from 1st October 2020 till 48 Hrs from announcement of unaudited financia

The intimation contained in the notice is also available on the website of the company and also or

quorum shall be necessary for transacting the business in the adjourned meeting so held.

For AMRUTANJAN HEALTH CARE LIMITED (M. Srinivasan) **Company Secretary & Compliance Officer**

OVOBEL FOODS LIMITED CIN: L85110KA1993PLC013875

Ground Floor, No.46 Old No.32/1, 3rd Cross, Aga Abbas Ali Road, Ulsoor, Bangalore- 560042, Karnataka, India vobelfoods.com | Phone No: +91-80-2559 4 Fax: 080-2559 4147. Website: www.ovobelfoods.com

NOTICE OF 28" ANNUAL GENERAL MEETING. E-VOTING AND BOOK CLOSURE

Notice is hereby given that:

- The 28th Annual General Meeting (AGM) of the Members of Ovobel Foods Limited (the 'Company') will be held on Thursday, 26th November, 2020 at 10:30 a.m. through Video Conferencing/other Audio-Visual Means (VC/OAVM) to transact the business as set out in the Notice of the AGM.
- In view of the continuing COVID-19 Pandemic, the Ministry of Corporate Affairs ("MCA") vide its Circular dated May 5, 2020 read with Circulars dated April 8, 2020 and April 13, 2020 (collectively referred as "MCA Circulars") and SEBI vide its Circular dated May 12, 2020 permitted the holding of the Annual General Meeting ("AGM") through VC/OAVM, without the physical presence of the Members at a common venue. In compliance of the provisions of Companies Act, 2013 ("Act"), SEBI (Listing Obligations and Disclosures Requirements) Regulations, 2015 ("SEBI Listing Regulations") and MCA Circulars, the AGM of the Company will be held through VC/OAVM.
- The Annual Report together with the Notice of AGM have been sent to all the Members on 03/11/2020 through the electronic mode only, to the e-mail IDs registered by them with the Company/Depository Participant.
- Members can download the Annual Report along with the Notice of AGM from www.ovobelfoods.com or request for a copy by writing to the Company Secretary at cs@ovobelfoods.com
- The Company has provided its Members facility of remote e-voting through e-voting services provided by CDSL on all resolutions set forth in the Notice.
- The cut-off date for determining the eligibility of voting through remote e-voting and e-voting at AGM is Thursday, the 19/11/2020.
- The remote e-voting period commences on Monday, 23/11/2020 at 10:00 a.m. and ends on Wednesday, 25/11/2020 at 5:00 p.m. During this period shareholders may cast their vote electronically. The remote e-voting module shall be disabled for voting thereafter. Once a vote is cast by the member, he/she shall not be allowed to change it subsequently. In case of any queries pertaining to remote e-voting. Members may refer to the FAQs for Member and e-voting user manual for Members available in the download section at https://evotingindia.co.in/ or write an email to helpdesk.evoting@cdslindia.com.
- Since the AGM is being held pursuant to the MCA circulars through VC/OAVM, physical attendance of Members has been dispensed with. Accordingly, the facility for appointment of proxies by the Members will not be available for this AGM. The facility for e-voting at AGM will be available to those shareholders only who haven't voted during aforesaid remote e-voting period.
- 9. The Register of Members and Share Transfer Books of Company will remain closed from Friday, 20/11/2020 to Thursday, 26/11/2020 (both days inclusive) for the purpose of the AGM.

For Ovobel Foods Limited Sd/-, Ritu Singh Company Secretary & Compliance Officer Place: Bengaluru Membership No.: A24934

Date: 03.11.2020

BNP PARIBAS

MUTUAL FUND Investment Manager: BNP Paribas Asset Management India Private Limited (AMC)

Registered Office: BNP Paribas House, 1 North Avenue, Maker Maxity, Bandra Kurla Complex,

Bandra - East, Mumbai - 400 051. Website: www.bnpparibasmf.in • Toll Free: 1800 102 2595

Corporate Identity Number (CIN): U65991MH2003PTC142972

NOTICE CUM ADDENDUM NO. 47/2020 Notice cum Addendum to the Statement of Additional Information (SAI) of BNP Paribas Mutual Fund (the Fund):

Appointment of new Fund Accountant:

Notice is hereby given that the Fund Accountant of the schemes of BNP Paribas Mutual Fund has been changed to SBI-SG Global Securities Services Private Limited (SBI-SG) from The Hongkong and Shanghai Banking Corporation Limited (HSBC) with effect from November 01, 2020. SBI-SG has its registered office at B Wing, Jeevan Seva Annexe Bldg, Ground Floor, S V Road, Santacruz (West), Mumbai-400 054. The Fund Administrator provides fund accounting. Net Asset Value calculation and other related services. SBI-SG will charge a fee as per the Fund Accounting Services Agreement.

Note: This Notice cum addendum forms an integral part of the SAI of the Fund. All other terms and conditions mentioned in the SAI remain unchanged.

For BNP Paribas Asset Management India Private Limited (Investment Manager to BNP Paribas Mutual Fund)

Sd/-Jyothi Krishnan

Head of Compliance, Legal & Secretarial

Place: Mumbai

Date: November 03, 2020

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

ASHIANA HOUSING LIMITED

Regd. Office: 11G, Everest, 46/C, Chowringhee Road, Kolkata -700 071 Head Office: Unit No. 4&5, 3rd Floor, Plot No. D-2, Saket District Center, Saket, New Delhi-110 017

Phone: 011-42654265, Fax: 011-4265 4200 Email: investorrelations@ashianahousing.com website: www.ashianahousing.com

This is to inform that next meeting of the Board of Directors of the Company will be held on Thursday, 12th November 2020 at 10.30 A.M. through Video Conferencing to consider and approve un-audited quarterly financial results of the Company for the Quarter ended on 30th September, 2020, apart from transacting other routine items. The administration of the said meeting through Video Conferencing shall be conducted from the Head Office of the Company at Unit No. 4 & 5, 3rd Floor, Saket District Center, Saket, New Delhi - 110 017.

By Order of the Board Ashiana Housing Ltd. Place: New Delhi (Company Secretary) Date: 03/11/2020

RDB REALTY & INFRASTRUCTURE LIMITED

Regd. Office: 8/1, Lal Bazar Street, Bikaner Building, 1st Floor, Room No. 10, Kolkata - 700 001 Ph - 033 44500500

email id- secretarial@rdbindia.com website- www.rdbindia.com CIN: L16003WB2006PLC110039

Notice is hereby given pursuant to

Regulation 47 of the SEBI (Listing Obligations and Disclosure Require ments) Regulations 2015 that a meeting of the Board of Directors of the Company will be held on Thursday, the 12th Day of November, 2020 at 4.00 P.M. at its Registered Office, inter alia, to consider, approve and take on record the Un-audited standalone and consolidated Financial Results of the Company for the quarter ended 30th September, 2020. The said Notice is also posted on the website of the Company at www.rdbindia.com and is also available on website of the Bombay Stock Exchange i.e. www.bseindia.com For RDB Realty & Infrastructure Ltd.

JATALIA GLOBAL VENTURES LIMITED (Formerly Known as Aashee Infotech Ltd) Regd. off: 307, Lusa Tower, Azadpur Delhi- 110033

CIN: L74110DL1987PLC350280 Website: www.jatalia.in, Email: info@jatalia.in Ph. No. 011-40424242 NOTICE

read with Regulation 47 of SEBI (Listing Obligations and Disclosures Requirements) Regulations, 2015, that a Meeting of the Board of Directors of the Company will be held on Wednesday, 11" November, 2020 at 5:00 P.M. through video conferencing inter-alia to consider & approve the Un-Audited Financial Results for the half year ended 30"Sept. 2020.

Further, in terms of Internal code of conduct for prevention of Insider Trading in dealing with securities of the Company, the Trading window for transactions in the securities of the Company has been closed since 1e October, 2020 for insiders for the purpose of announcement of aforesaid results. The said notice may be accessed on the Company website at http://jatalia.in/ and may also be accessed at stock exchange website at https://www.bseindia.com/

Tender Notice (Two Cover System) Tender Notice No. 07 PBC / 2020-2021 / Dt. 02.11.2020 For and on behalf of the Governor of Tamilnadu, the Superintending Engineer, WRD,

Form of Contract : Lumpsum - Item Rate Contract

Palar Basin Circle, Chennai - 5 invites tenders from eligible tenderers for the works of (1) " Reconstruction of the existing breached Koratur Anicut across Coovam River near Pudhuchatram Village in Poonamallee Taluk of Thiruvallur District". (2) " Strengthening the slipped and damaged portions at various places of the Kandaleru-Poondi Canal between L.S. 3.88km to 10.00km of the Krishna Water Supply Project in Uthukottai Taluk of Thiruvallur District." at his office upto 3.00 P.M. on 09.12.2020 in sealed covers. The tender will be opened at 3.30 P.M at his chamber on the same day.

Other informations such as name of work, details of Work, Value, EMD, Cost of tender schedule, etc., will be available in the Government website "www.tenders.tn.gov.in" Any Corrections or Modifications will be published on website only.

Superintending Engineer, WRD. Palar Basin Circle, Chennai - 5. DIPR/4092/Tender/2020

PREMIER POLYFILM LTD.

Regd.Office: 305, III Floor, Elite House, 36 ,Community Centre, Kailash Colony Extn., Zamroodpur, New Delhi -110048. CIN NO. L25209DL1992PLC049590, Phone: 011-29246481, Email: premierpoly@premierpoly.com EXTRACT OF STANDALONE UNAUDITED FINANCIAL RESULTS FOR THE QUARTER AND HALF

YEAR ENDED ON 30[™] SEPTEMBER ,2020 (Rupees in Lakhs Half Year | Half Year **Particulars** Ended Ended Ended Ended Ended No Unaudited Unaudited Unaudited Audited 3,986 4,092 5,987 8,171 16,593 1 Total Income from Operations Net Profit for the period (before tax. **Exceptional and/or Extraordinary items)** 196 144 190 247 Net Profit before tax for the period before tax (after Exceptional and/or Extraordinary items) 144 247 870 196 190 Net Profit for the period after tax (after **Exceptional and/or Extraordinary items)** 146 104 140 184 621 Total Comprehensive Income for the period (comprising profit for the period (after tax) and other Comprehensive Income (after Tax) 146 180 102 140 Equity Shares Capital (Face value Rs.5/- Per equity share 1,059 1,059 1.059 1,059 1,059 Reserve (excluding Revaluation Reserve) as shown in the Audited balance sheet of

1. The above extract is an extract of the detailed format of Financial Results filed with the Stock Exchanges under the Regulation 33 of SEBI (Listing Obligations and Disclosure Requirements) Regulations, 2015. The full format of the financial results are available on the stock exchanges website: www.bseindia.com and www.nseindia.com. The same is also available on the company's Website: www.premierpoly.com.

3,570

0.70

2. The above results have been reviewed by the Audit Committee and approved by the Board of Directors of the company at their Meeting held on 03rd November,2020.

3. Figures for the previous Quarter/year have been regrouped/rearranged wherever necessary to correspond with the Current year's figures. 4. The Company suspended its operations with effect from 23rd March 2020 due to lockdown announced

by the Government of India in view of the COVID 19 virus attack. The Company recommenced its partial operations with effect from 21st April, 2020 after obtaining special approvals from the concerned authorities. The production capacity of the Company for the quarter ended on 30th September, 2020 is around 15% lower as compared to the production capacity of last year's quarter ended on 30th September, 2019. The company's production and sales are gradually improving.

For PREMIER POLYFILM LTD

AMAR NATH GOENKA

DIN: 00061051

MANAGING DIRECTOR

3,570

0.67

3,106

3,106

0.88

3,106

2.97

Place: New Delhi Date: 03.11.2020

previous accounting year

8 Earning Per Share of Rs. 5/- each (for continuing

and discontinued Operations) Basic and diluted

Energy Limited

CIN: L74999MH1994PLC077041

Registered Office: JSW Centre, Bandra-Kurla Complex, Bandra (E), Mumbai - 400 051 Tel.: 022-4286 1000 Fax: 022-4286 3000 Email: jswel.investor@jsw.in Website: www.jsw.in

Statement of Unaudited Consolidated Financial Results for the Quarter and Six Months Ended 30.09.2020 (₹ Crore)

Quarter Ended Quarter Ended Six Months 30.09.2020 30.09.2019 30.09.2020 **Particulars** Unaudited Unaudited Unaudited 1,938.57 3,743.72 2,118.55 Total income from operations Net Profit after tax, Non Controlling Interests and 352.12 565.35 352.98 Share of Profit of a Joint Venture / Associates Total Comprehensive Income for the period [Comprising Profit / (Loss) for the period (after 998.44 1,554.39 22.85 tax) and Other Comprehensive Income (after tax)] 1,641.21 Paid-up Equity Share Capital (net of treasury 1,642.03 1,642.03 shares) (Face Value of ₹ 10 per share) Earnings Per Share (not annualised) Basic EPS (₹) 2.14 3.44 2.15 2.15 Diluted EPS (₹) 2.14 3.44 Key Standalone Information: Total Income from Operations 672.03 1,476.38 1,063.50 62.68 Profit/(Loss) before exceptional items and tax 110.49 102.24 Profit/(Loss) after tax 35.35 64.63 63.60

Note: The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on www.jsw.in, www.bseindia.com and www.nseindia.com.

Notes:

Place: Mumbai

Date: November 3, 2020

1 Some of the existing customers having long term power purchase agreements have entered into long term job work agreements with the Group for supply of power from July 1, 2020 onwards. As per the said agreements, the coal required for power generation is supplied by the respective customers which is converted into power by the Group and supplied to the customers. The Group receives the job work charges from the customers. These arrangements have, primarily, resulted in lower 'revenue from operations' and 'fuel cost' to the extent of cost of consumption of coal for the power generated under job work. Accordingly, to such extent, the results for the quarter and six months ended September 30, 2020 are not comparable with those for the previous periods and previous year-end. The Group continued its operations amidst outbreak of COVID-19 as electricity generation is regarded as

one of the essential services by the Government. The Group's substantial generation and transmission capacities are tied up under medium to long term power purchase / job work / transmission agreements, which insulates revenue of the Group under such contracts. Merchant power sale has witnessed lower demand due to economic slowdown, and consequential impact on tariff. Based on the present assessment, the Management does not expect any medium to long-term impact on the businesses of the Group. The Group has evaluated the possible effects on the carrying amounts of property, plant and equipment, goodwill, inventory, loans and receivables basis the internal and external sources of information and determined, exercising reasonable estimates and judgements, that the carrying amounts of these assets are recoverable. Having regard to above, and the group's liquidity position, there is no uncertainty in meeting financial obligations in the foreseeable future. The impact of COVID-19 may differ from that estimated as at the date of approval of these financial results.

The Code on Social Security, 2020 ('the Code') received presidential assent on September 28, 2020. However, the date on which the Code will come into effect has not yet been notified. The Group will assess the impact of the Code on its books of account in the period(s) in which the provisions of the Code becomes effective.

For the year ended March 31, 2020, exceptional items comprise write back of contingent consideration of ₹ 177.48 crore being no longer payable and an additional loss allowances of ₹ 116.02 crore on a loan, pursuant to debt resolution agreement entered into with the party on January 2, 2020.


The Group has only one reportable operating segment i.e. 'Power Generation'. In respect of the hydro power plants of the Group, due to seasonal nature, the financial results may not

be comparable with the previous / subsequent quarters and periods.

Previous period / year's figures have been regrouped / reclassified wherever necessary. The consolidated results have been reviewed by the Audit Committee and approved by the Board of

Directors at their respective meetings held on November 3, 2020. The Statutory Auditors of the Company have carried out a limited review of the results for the quarter and six months ended September 30,

For and on behalf of the Board of Directors



Prashant Jain Jt. Managing Director & CEO

[DIN: 01281621]

BENGALURU

Notice is hereby given pursuant to Regulation 29

Company Secretary

For Jatalia Global Ventures Ltd. (Formerly Known as Aashee Infotech Itd.) Anshu Jain

Sd/- Nitin Sharma Sd/- Ritesh Kumar Jha Place: Kolkata Date: 03.11.2020 Company Secretary ACS: 21191 Place : Delhi GOVERNMENT OF TAMILNADU / WATER RESOURCES DEPARTMENT PALAR BASIN CIRCLE, CHEPAUK, CHENNAI - 5.

ಜಾಹೀರಾತು

🛡 ಹೊಸ ದಿರಂತ

ಬುಧವಾರ, 4 ನವೆಂಬರ್ 2020, ಬೆಂಗಳೂರು



BEFORE THE NOMINEE OF THE DEPUTY REGISTRAR OF CHITS, THIRD ZONE, MALLESHWARAM AT BANGALORE BANGALORE
DISPUTE NO. DRB-3/
CFS/169/2019-2020
DISPUTANT
M/s. Margadarsi Chits (K) Po

arsi Chits (K) Pvt. M/s, Margadarsi Chits (K) P. Ltd., Reg. Off No. 801 & 802. South Block, Manipal Centre, Dickenson Road, Bangalore-

h. B.T.M. LAYOUT Rep. by its Foreman /Man SRI, K. RAGHAVENDRA OPPONENTS 1. Mrs. B.Alek

DPPONENTS

1. Mrs. B.Alekya

N/o U. V. Gridhar, Manager,
Garnett Bus Solutions, No. 115,
2nd Floor, Real Square,
Th Block, Koramangala,
Bangalore-560095.

2. Mr. U. V. Giridhar

Bangalore-560095. 3. Mr. M. R. Balakrishnan

Bangalore-560008.
NOTICE TO OPPONENTS NO.
01.02 & 03 THROUGH PAPER
PUBLICATION:
Whereas the disputant has
instituted the above dispute U/s
64 of the Chit Funds Act, 1982,
before the Deputy Registrar of
Chits, Third Zone, Malleshwaram,

Chits. Third Zone, Malleshwaram Bangalore for recovery of a sum or Rs. 3,09.4 10¹. (Rupees Three Laik Nine Thousand Four Hundred and Ten Chily) from the opponents. The summons issued by RPAI to the opponent No. 01, 02 & 00 appear for hearing on 14.2 & 00 appear for hearing on 14.2 Therefore, the said opponent hereby summoned to appea before this Court in presence of the proper of the property of the said opponent hereby summoned to appea for hearing on 14.2 Court in presence of the property of the said opponent hereby summoned. Therefore, the said opponent hereby summoned to appear before this Court in person on 20.11 2020, at 4P M. before at The Nominee of the Deputy Registrar of Chits, Third Zone, Sitting at M/s Margadarsi Chits (K) Pyt Ltd. No. 33, 1st Floor, Hermain Complex, 16th Main, BTM 2nd Stage, 18th Main, BTM 2nd Main, 18th Mai Given under my hand and seal of this office On 29.10.2020, at

angalore.
K. SHANKAR.
NOMINEE OF THE DEPUTY ISTRAR OF CHITS, TI ZONE, MALLESHWARAM, BANGALORE

4500

ಟೆಂಡರ್ಗಳನ್ನು ಆಹ್ರಾನಿಸಿದ್ದಾರೆ.

ಮಾತ, ಪಾವತಿಸತಕದು .

BEFORE THE NOMINEE OF THE DEPUTY REGISTRAR OF CHITS, THIRD ZONE, MALLESHWARAM AT

BANGALORE
DISPUTE NO, DRB-3/
CFS/H67/2019-2020
DISPUTANT
M/s. Margadarsi Chits (K) Pvt.
Ltd., Reg. Off No. 801 & 802,
South Block, Manipal Centre,
Dickenson Road, Bangalore560042.
Branch: B.T.M. LAYOUT
Par. by Ms. Frompus Manager

Rep. by its Foreman /Manu SRI, K. RAGHAVENDRA OPPONENTS Mrs. C. Swarupa Brail

Mrs. C. Swarupa Rani & Other 2. Mrs. B. C. Nanjamma W/o Sheshappa, No. 24/2, 1st Main, 6th Cross, Ward no. 103, Pattegar Palya, Moodalapalya, Vijayanagar, Bangahu 3/ Mr. P. Raghu S/o R. Pattabirampish

S/o R. Pattabiramaiah, No.233, 4th Main, 4th Cross, Near BDA Park, Avalahalli, Girinagar, Bangalore-560085.

Bangalore-obuvos. 5. Mr. Manjunatha S/o D. Muniraju, No.4, 2nd Cross. Jayanthi Nagar, Near Big Bazar, Horamavu Extension, Bangalore-

560043.

NOTICE TO OPPONENTS NO. 92, 03 & 05 THROUGH PAPER PUBLICATION

Whereas the disputant has instituted the above dispute U/s 64 of the Chil Funds Act. 1982, before the Deputy Registrar of Chits, Third Zone, Malleshwaram, Banqalore for recovery of a sum of Chits, Third Zone, Maileshwaram, Bangalore for recovery of a sum of Rs.1,71,314/- (Rupees One Lakh Seventy One Thousand Three Hundred & Fourteen Only) from

The summans issued by RPAD to the opponent No. 02, 03 6 05 appear for hearing on 142.2020, in this Court not duly service. The said opponent hereby summoned to appear before this Court in person on 20.11.2020, at 4P M. before at The Nominee of the Deputy Registrar's Orbits, This Core, Stitting at Mis Margadarsi Chits (K) PVI Ltd. No. 933, 1st Floor, Hermain Complex, 16th Main. BTM 2nd Stage, Bangalore-S60076, if they wish to contest the above dispute, with all relevant documents, failing which relevant documents, falling which the above dispute will be decided as per law in your absence. Given under my hand and seal of this office On 29.10.2020, at

Bangalore.
K. SHANKAR.
NOMINEE OF THE DEPUTY
REGISTRAR OF CHITS, THIRD

LOSS OF DOCUMENT

act of the above mentioned property 3 document vide No. 9962/1997-98, , Dated : 14-07-1998, registered in the of sub Registrar, Shivajinagar arajapurami Bangalore, while travelling sappanahali Metro Station, Bangalore

Y.V. SHANKAR, Advocate & Notary R.T. Nagar Post, Bangalore-560 032. BEFORE THE ASSISTANT DMMISSIONER BENGALURU SOUTH SUB-DIVISION AT BENGALURU K.SC/ST (A) No. 33 OF 2016-17

BETWEEN: SMT. PUTTEERAMMA And

OTHERS, PETITIONERS

RESPONDENTS

SUMMONS TO RESPONDENTS

SUMMONS TO RESPONDENTS

NO.1 AND 4 TO 7 UNDER ORDER

V RULE 20 OF CPC

1, K.P. Seethappa, S.O Filliada, Major, R/ot Kariyappanaballi Villago, Bannerghatta Dhakale, Jigant Hobil, Anekal Taluk, Bengalaru Urban dist

1, Narasimpa Reddy (S. V. Narasimpa Reddy S. V. Narasimpa

Disouley, Jugian Floorie, Alexen Island, Alexen Isl WHEREAS the Petitioners have institute the above suit for the relief of declaration or Sale Deud against the Respondents is which you are the Respondents No.1, 4 t

person, able to answer all such a on 13.11.2020 at 3.00 P.M to an

your absence.
Given under my hand and the seal of the
Authority this day of 22.10.2020.
By Order of the Authority, Assistant
Commissioner Bengaluru South
Sub-Division, Bengaluru.

BEFORE THE HON BLE XIX ADDL CITY CIVIL & SESSIONS JUDGE AT BANGALORE. P and S.C. No.234/2020 (CCH 40) IETWEEN 1) SMT. USHA SHINIVAS, WOL Jan Social Englishments Science

B.V. MOHAN ADEKAR, Adv. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ) ನಿಗಮ ಕಾರ್ಯಾಲಯ, ಖರೀದಿ ಶಾಖೆ,

ಚಾವಿಸನಿನಿ/ಪ್ರವೃ(ಖ)/ಉ.ಪ್ರವೃ(ಖ)/ಸ.ಪ್ರ.ವೃ(ಖ)-1/2020-21/14423

ಕಾಮಗಾರಿ.

ಕಾಮಗಾರಿ.

elpdesk.com ಮೂಲಕ ವ್ಯವಹರಸಲು ಕೋರಲಾಗಿದೆ. ವಿದ್ಯುತ್ ಸಂಬಂಧಿಸಿದ ದೂರುಗಳಿಗೆ ಕರೆ ಮಾಡಿ : 1912

ಕ್ರಸಂ. ವಿಚಾರಣಾ ಸಂ./ದಿನಾಂಕ | ಕಾಮಗಾರಿ ವಿವರ

ತಾವಿಸನಿನಿ, ಮೈಸೂರು−570017. Telephone No: 9448994705

ಕನ್ನಡಯಪಟ್ಟಣ 3ನೇ ಅಧಿಕ ಸಿವಿಲ್ ಮತ್ತು ಜೆ.ಎಂ ಎಫ್.ಪಿ. ನ್ಯಾಯಾಧೀಶರವರ ನ್ಯಾಯಾಲಯವಲ್ಲಿ ಸಿ.ಮಿಶ್.: 249/1926 ರ್ಜಿವಾರ: 1. ಮಂಚೇನೆಡ ಬನ್ ಲೇ! ಕೆಂ

ಪತ್ರಿಕಾ ಪ್ರಕಟಣೆ

ಅಲ್ಪಾವಧಿ ಟೆಂಡರ್ ಪ್ರಕಟಣೆ

(ವಿದ್ಯುನ್ಯಾನ ಸಂಗ್ರಹಣಾ ವೇವಿಕೆ) ಣಮುಂಡೇಶ್ವರಿ ವಿದ್ಯುಚ್ಛಕ್ಷಿ ಸರಬರಾಜು ನಿಗಮ ನಿಯಮಿತ, ಮೈಸೂರು ವತಿಯಿಂದ ಈ ಕೆಳಕಂಡ ಕಾಮಗಾ ನೊಳ್ಳಲು ಇ–ಸ್ಪೊಕ್ನೂರ್ಮೆಂಟ್ ಮೂಲಕ ಆಲ್ಟಾವಧಿ ಟೆಂಡರ್ ಆಪ್ಟಾನಿಸಲಾಗಿದೆ.

C2-4882/29-10-2020 ವ್ಯಾಪ್ತಿಯಲ್ಲಿ ಎಲ್ ಟ ಮಾರ್ಗಗಳಿಗೆ "ಪೋಲಿಯೋ ಲೀಪ್ರಿನ್ ಇನ್ಸುಲೇಷನ್ ಕವರ ಕಂಡಕ್ಷರ್" ಅಳವಡಿಸುವ ಕಾಮಗಾರಿ.

ಹಾಸನ ಕಾರ್ಯ ಮತ್ತು ಪಾಲನಾ ವೃಶ್ವ ಜಾ.ವಿ.ಸ.ನಿ.ನಿ. ವ್ಯಾಪ್ತಿಯಲ್ಲಿ ಎಲ್ ರ್ಯಾಗ್ಯಗಳಿಗೆ "ಫೋಲಿಯೋ ಲೀಫ್ತಿನ್ ಇನ್ನುಲೇಷನ್ ಕವರ್ಇ ಕಂಡಕ್ಷರ್" ಅಳವಡಿಸು

ನೆಂಡರ್ ನಲ್ಲಿ ಭಾಗವಹಿಸುವ ಬಗ್ಗೆ ಹೆಚ್ಚಿನ ಎವರಗಳನ್ನು ಕರ್ನಾಟಕ ಇ-ಖರೀದಿ ಅಂತರ್ಜಾಲ ವಿಶಾಸ http://w eproc.karnataka.gov.in ಮೂಲಕ ದಿನಾಂಕ: 05.11.2020 ರ ನಂತರ ಪಡೆಯಬಹುದಾಗಿರುತ್ತದೆ. ಹೆಚ್ಚಿನ ಮಾಹಿತ

ಪಾಯವಾಣಿ 080-46010000/22631200/68948777 ಗೆ ಅಥವಾ ಇ-ಮೇಲ್ ವಿಳಾಸ support@ep<mark>ro</mark>

ಸರಕಾರದ ಇ-ಪ್ರೊಕ್ಕೂರ್ಮೆಂಟ್

E-mail ID: gmpurc@cescmysore.org Company Identity Number(CIN): U40109KA2004SGC035177

ಮೈಸೂರು ಕಾರ್ಯ ಮತ್ತು ಪಾಲನಾ ವೃತ್ತ, ಜಾ.ವಿ.ಸ.ನಿ.ನಿ.. ವ್ಯಾಪ್ತಿಯಲ್ಲಿ ಎಲ್ ! ಮಾರ್ಗಗಳಿಗೆ "ಪೋಲಿಯೋ ಲೀಫ್ರಿನ್ ಇನ್ನುಲೇಷನ್ ಕವರ್ನ ಕಂಡಕ್ಷರ್" ಅಳವಡಿಸು:

ಚಾಮರಾಜನಗರ–ಕೊಡಗು ಕಾರ್ಯ ಮತ್ತು ಪಾಲನಾ ವೃತ್ತ, ಚಾ.ಎ.ಸ.ನಿ.ನಿ

್ಕ ಮಂಡ್ಯ ಕಾರ್ಯ ಮತ್ತು ಪಾಲನಾ ವೃತ್ತ. ಜಾ.ವಿ.ಸ.ನಿ,ನಿ,, ವ್ಯಾಪ್ತಿಯಲ್ಲಿ ಎಲ್ ಮಾರ್ಗಗಳಿಗೆ "ಪೋಲಿಯೋ ಲೀಫ್ತಿನ್ ಇನ್ನುಲೇಷನ್ ಕವರ್ಧ ಕಂಡಕ್ಷರ್" ಅಳವಡಿಸು

ಸಹಿ/- ಪ್ರಧಾನ ವ್ಯವಸ್ಥಾಪಕರು (ಖರೀದಿ), ಚಾ.ವಿ.ಸ.ನಿ.ನಿ., ಮೈಸೂರ

ಕರ್ನಾಟಕ 🏰 ಸರಕಾರ

ಕಾರ್ಯನಿರ್ವಾಹಕ ಇಂಜಿನಿಯರ್ರವರ ಕಛೇ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಇವೃದ್ಧಿ ವಿಭಾಗ, ಮಂಗಕೂ

ಈ ಕಭೇರಿ ಟೆಂಡರ್ ಪ್ರಕಟಣೆ ನಂ : ಕಾಸಮಂ / ತಾ. ಶಾ. / ಸ.ಇ

ಕರ್ನಾಟಕ ರಾಜ್ಯಪಾಲರ ಪರವಾಗಿ ಕರ್ನಾಟಕ ಸಾರ್ವಜನಿಕ ಸಂಗಹಣೆಗಳ ಪಾರದರಃ

ಷರತ್ತು ಹಾಗೂ ನಿಬಂಧನೆಗಳಿಗೆ ಒಳಪಟ್ಟಂತೆ ಐಟಂಪಾರು ಟೆಂಡರುಗಳನ್ನು ಕನ

https://eproc.kamataka.gov.inst2 ಆರ್ಥ ಗುತ್ತಿಗೆದಾರರಿಂದ ಕಾಮಗಾ ಟೆಂಡರನ್ನು ದಿ : 02.12.2020ರ ಸಂಚೆ 4.00 ಗಂಟೆಯವರೆಗೆ ಸ್ವೀಕರಿಸಲಾಗುವುದು. ಟೆಂಡ

ದಾರರು ಕರ್ನಾಟಕ ಸರಕಾರದ ಇ-ಪ್ರೊಕ್ಕೂರ್ಮೆಂಟ್ ಮೋರ್ಟರ್ ಅಂತರ್ಜಾಲ

ವೆಬ್ಸ್ಟ್ ಮುಚಾಂತರ ಟೆಂಡರ್ ಡಾಕ್ಸೂಮೆಂಟ್ಗಳನ್ನು ಪಡೆಯಬಹುದಾ

-vnload), ಹೆಣ್ಣಿನ ವಿವರವನ್ನು ಕಭೇರಿ ಸಮಯದಲ್ಲಿ ಪಡೆಯಬಹ

ಮದನ್ವಯ ಸ್ಯಾಂಡರ್ಡ್ ಟೆಂಡರ್ ಡಾಕ್ಕೂಮೆಂಟ್ ಕೆಡಬ್ಟ್ಲೂನಲ್ಲಿರುವ ಕಲಂನನ್ನ

ಮೋರ್ಟರ್

ಅಂತರ್ಜಾಲದ ವೆಬ್ಸ್

ಸಹಿ/- ಕಾರ್ಯನಿರ್ವಾಹಕ ಇಂಜಿನಿಯರ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಥವೃದ್ಧಿ ವಿಭಾ ಮಂಗಳೂರು

ಅಲ್ಪಾವಧಿ ಟೆಂಡರ್ ಪ್ರಕಟಣೆ ಇ-ಪ್ರೊಕ್ಯೂರ್ಮೆಂಟ್ ಮುಖ

ਪੀoਸ਼ਲਾ - 21 / 2020 / 2800 ਨ : 27.10.2020 ಉಲ್ಲೇಖಿತ ಪತ್ರದನ್ವಯ ಆಹ್ವಾನಿಸಲಾದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬ

CHANGE OF NAME

JAYASHREE PRUTHVISH, Agec about 44 years, Wo. K.V. Pruthvish permanent resident of No. 1328, 32nc Cross, 26th Main, Near Rajiy Gandh iniversity, Jayanagar 4th T Block Bangalore - 560041, have changec Bangalore - 560041, nave changed my name from JAYASHREE ETHIRAJULU to JAYASHREE PRUTHVISH. Vide affidavit dated 3-11-2020 sworn before Advocate 8 Notary B.M. Chandrashekar

ಸಾರ್ವಜನಿಕ ಪ್ರಕಟಣಿ

CD 200 8: MAS 2 4 COMO 6: 27 67 1898 CO 17 6 19 19 10 12 10 15 10 10 10 10 10 ಪ್ಪು ಪ್ರಾಕರ ಮರಣ ಸರ್ವಜ ಪಕ್ಷಭಾ, ಜಯರಾಮಯ್ಯ ಮತ್ತು ಇತ್ತರದ ಮರು ಜಯರಾಮಯ್ಯ ಮತ್ತು ಇತ್ತರದ ಮರು ಮನ್ನು ನೀರ್ವರ್ಜ ಎನೆನ ಮತ್ತು ಮರು ಮಹು 1889 ಕರಂ 1333 ರಾ ಮತ್ತು ನಿನ ಭರ್ಮ ವರ್ಯಾವಿಕಾಗಿಯ ಯಾರಂಪ್ರದೇಶದೂ ಯಾವುದ ರೀತ್ರಿಯ ತರಾಯಗಳನ್ನು ನಿರ್ದೇಶ ಮುಂದ್ರಗೆ ಅಥವಾ ಪ್ರಕ್ಷಿಣಗಳನ್ನು ಮುದ್ದಾಗಿ ಅಥವಾ ಪ್ರಕ್ಷಿಣಗಳನ್ನು ಮುದ್ದಾಗಿ ಅಥವಾ ಪ್ರಕ್ಷಿಣಗಳನ್ನು ಮುದ್ದಾಗಿ ಮುದ್ದಿ ಮುದಿ ಮುದಿ ಮುದ್ದಿ ಮಿದಿ ಮುದ್ದಿ ಮಿದಿ ಮುದಿ ಮುದ್ದಿ ಮುದ್ದಿ ಮುದ್ದಿ ಮುದ್ದಿ ಮುದ್ದಿ ಮುದ್ದಿ ಮಿ

CHAMUNDESHWARI ELECTRICITY

SUPPLY CORPORATION LIMITED

CESC, Mysuru-570017 Website: www.cescmysore.org

ದಿನಾಂಕ: 02.11.2020

(A Government of Karnataka Undertaking Corporate Office, Procurement Section

BEFORE MOTOR ACCIDENT CLAIMS TRIBUNAL AT BANGALORE CITY M.V.C. NO.521/2020 (SCCH-01) BETWEEN : H.KRISHNA ...PETITIONER AND

AND
RELIANCE GENERAL INSURANCE CO,
LTO. & ANOTHER ...RESPONDENTS
NOTICE TO RESPONDENT NO. 2
NITHAL K, U/o. Kemponna, Major in age
(A)-No. 43. Kanteeravanagar, 1st cross
anteerava Skim, Bangalore-560011.

Kantesrava Stam, Bangalore-560011. WHEREAS, the petitioner has instituted to show case against the Respondent No-claiming compensation of Na. 2,00,00. (Ripupes Nine Lakts; orly) for the injuri-occurred in a Road Traffic Accident, who took place on 105. 10.2019 at about 5.00 PAJ. Left side of foot path in front of SSM Scho-Left side of foot path in front of S Channammanakere, BSK 3rd stag-city. Involved Bajaj Auto Rickah Reg No. KA-02-AD-2581 You

ustruit Small Causes, Bangalore.
Advocate Address: P. SURESH
No.11, V.M.C. Complex, F-10,10th cre
Cubbonpet, Bangapa Park Road,
Bangalore-56000Z.

BEFORE MOTOR ACCIDENT CLAIMS TRIBUNAL AT BANGALORE CITY

AND RELIANCE GENERAL INSURANCE CO. LTD. 6 ANOTHER _RESPONDENTS

ANOTHER_RESPONDENTS
NOTICE TO RESPONDENT NO. 2
NAGRAA_S No. Muniverkitappa, Major ir
uge, Riva-No. 499, Jajari Main Road, Jigan
Anakal Talis, Dergalaun Dist.
WHERAS, the pectioner has instituted the
above case against the Respondent No. 5
claiming compensation of Bs. 80,00,0004
(Rupees Egipt Laths only) for the initarial Visitation of St. 80,00,000-bove case against the many comparation of St. 80,00,000-dainting compensation of St. 80,00,000-Rupees Eight Jahrs only for the injuries place on 04.11-2019 at about 7.15-M. shront of road at TATA Advance company, digar-hostinal Ana, Anabal-Ti, Bengalaru-Dist Industrial Ana, Anabal-Ti, Bengalaru-Dist Industrial Ana, Anabal-Ti, Bengalaru-Dist Industrial Anabal-Ti, Bengalaru-Dist Indust

iven under my Hand and seal of the order of the Court, Assistant Registrar, C

Advocate Address : P. SURESH No.11, V.M.C. Complex, F-10,10th or Cubbonput, Banappa Park Road, Bangalore-560002.

ಜಾಹೀರಾತಿಗಾಗಿ ಸಂಪರ್ಕಿಸಿ:

9845438807 9916855481

ದಿ ಸುವರ್ಣ ಕರ್ನಾಟಕ ಸೌಹಾರ್ದ ಕೈಡಿಟ್ ಕೋ-ಆಪರೇಟವ್ ಲಿ., ಾಂದಣೆ ಸಂಖ್ಯೆ : ಆರ್.ಎಸ್.ಆರ್.ಸೌಕಾ:174/ನೊಂದಣೆ: 888:2 ಧಾನ ಕಛೇರಿ: 159, 2ನೇ ಮುಖ್ಯರಸ್ತೆ , 7ನೇ ಅಡ್ಡರಸ್ತೆ , ಚಾಮರಾಜಕ ಫೋನ್: 889-26613760. Email : suvarnakcscop andeld afortage

ದಿ ಸುವರ್ಣ ಕರ್ನಾಟಕ ಸೌಹಾರ್ದ ಕೈಡಿಟ್ ಕೋ-ಆಪರೇಟವ್ ಲಿಮಿಟೆಡ್ ನ 18ನೇ ವಾರ್ಷಿಕ ಭಾನ್ಯ ಸಭೆಯನ್ನು ದಿನಾಂಕ: 21 ನವೆಂಬರ್ 2020 ಶನಿವಾರದಂದು ಬೆಳಗ್ಗೆ 11 ಗಂಟೆಗೆ :ಪೇಟೆ ಕಛೇರಿ ಬೆಂಗಳೂರು ಇಲ್ಲಿ ಕರೆಯಲಾಗಿದೆ. ಈ ಸಭೆಗೆ ತಾವು ಆಗವಿ ಕೋರಿದೆ. ಸಭೆಯ ವಿಷಯ, ಟಿಪಣಿಗಳು ಮತ್ತು ಅರ್ಹ ಸದಸ್ಯರ ಪಟ್ರಿಯು ಸಹಕಾರಿಯ ಸೂಚನಾ ಫಲಕದಲ್ಲಿ ಲಭ್ಯದಿರುತ್ತದೆ. ಈಗಾಗಲೇ ಸರ್ವ ಸದಸ್ಯರಿಗೆ ಅಂಚೆ ಮೂಲಕ ಸೂಚನಾ ಪತ್ರ ರವಾನಿಸಲಾಗಿದೆ. ನೋಟೀಸು ತಲುಪದೇ ಇದ್ದ ಸದಸ್ಯರು ಈ ಜಾಹೀರಾತನ್ನೇ ಸೂಚನಾ ಪತ್ರ ಎಂದು ಪರಿಗಣಿಸಿ ಸಭೆಯಲ್ಲಿ ಹಾಜರಿರಲು ಕೋರಿದೆ. ನಮ್ಮ ಕಛೇರಿಯು ಮುಂದಿನ ದಿನಗಳಲ್ಲಿ ಹೊಸ ವಿಲಾಸಕ್ಕೆ ಸ್ಥಳಾಂತರವಾಗಲಿದೆ. ಸಂಸ್ಥೆಯ ವಿಲಾಸ:

ನಂ. 9/2-1/2, 1ನೇ ಮಹಡಿ, ಅಫ್ಟರಾವ್ ರಸ್ತೆ , ಉಮಾ ಥಿಯೇಟರ್ ಹತ್ತಿರ, ಚಾಮರಾಜನೇಟೆ, ಬೆಂಗಳೂರು-560018.

ಸಹಿ/- ಮುಖ್ಯ ಕಾರ್ಯನಿರ್ದಾಪಕರು, ದಿ ಸುವರ್ಣ ಕರ್ನಾಟಕ ಸೌಹಾರ್ದ ಕೈಡಿಟ್ ಕೋ-ಆಪರೇಟವ್ ಲಿ ದಿನಾಂಕ: 01.11.2020 ಸ್ಥಳ: ಬೆಂಗಳೂರು

LERTHAI FINANCE LIMITED LERTHAI FINANCE LIMITED
(Formerly known as Marathwada Refractories Limited)
(CIN: L65100KA1979PLC061580)
Reg. Off. Address: Office No. 312/313, Third Floor, Barton Centre,
Mahathma Gandhi Road, Bengalaru, KA. 5-60001
Email kit: company@lerthaifinance.com Phone no. +91 80 4277 7600 NOTICE

Notice is hereby given that a meeting of Board of Directors of the Company will be held on Thursday, 12th November, 2020 inter-alia, to consider and approve un-audited financial resids of the Company for the half year period ended on 30th September, 2020.

ಓವೋಬೆಲ್ ಪುಡ್ಸ್ ಲಿಮಿಟೆಡ್ CIN: L85110KA1933PLC013875 ನೆಲಮಹರಿ, ನಂ.46 ಹರೇ ನಂ.37/1, ಸರೇ ಅವರನ್ನೆ ಆಗಾ ಅಮ್ಮನ್ ಅರೀ ರಸ್ತೆ, ಪರಿಸೂಮ, ಬೆಂಗಳೂರು-ಕೂಣವು, ಕಾರ್ನಾಟಕ, ಮಾರವಾಣಿ, 080 - 25594145, ಫ್ರಾಕ್ಸ್ : 080-25994147, E Mail D: Info@ovobefloods.com, Website: www.ovobefloods.com

28ನೇ ವಾರ್ಷಿಕ ಸಾಮಾನ್ಯ ಸಭೆ ಇ-ಮತದಾನ ಮತ್ತು ಪುಸ್ತಕ ಮುಚ್ಚುವ ಸೂಚನೆ

ೂಲಕ ನೀಡುವ ಸೂಚನೆಯೆಂದರೆ:

ಎಜಿಎಂನ ಸೂಚನೆಯಲ್ಲಿ ಸೂಚಿಸಿರುವಂತೆ ವ್ಯವಹಾರವನ್ನು ನಡೆಸಲು ಓವೊಬೆರ್ ಭುಡ್ಸ್ ಲಿಮಿಟೆಡ್ ('ಕಂಪನಿ') ಸದಸ್ಯರ 28 ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ)ಯನ್ನು ಗುರುವಾರ, 26ನೇ ನವೆಂಬರ್ 2020ರ ಬೆಳಿಗ್ಗೆ 10:30ಕ್ಕೆ ವಿಡಿಯೋ ಕಾನ್ಫರೆನ್ನಿಂಗ್/ಇತರೆ ಆಡಿಯೋ-ವಿಷುಯಲ್ ಮೂಲಕ (ವಿಸಿ ಒಎವಿಎಂ) ಮೂಲಕ ನಡೆಸಲಾಗುವುದು.

ಕೋವಿಡ್-19 ಸಾಂಕ್ರಾಮಿಕ ರೋಗದ ಏಕಾಏಕಿ ಸ್ಪೋಟದ ಕಾರಣದಿಂ ಕಾರ್ಮೊರೇಟ್ ವೃವಹಾರಗಳ ಸಚಿವಾಲಯವು ("ಎಂಸಿಎ") 5ನೇ ಮೇ 2020ರ ಸುತ್ರೋಲೆ, ಹಾಗೂ 8ನೇ ಏಫ್ರಿಲ್ 2020 ಮತ್ತು 13ನೇ ಏಫ್ರಿಲ್ 2020ರ ಸುತ್ತೋಲೆಗಳೊಂದಿಗೆ ಓದಿದ (ಒಟ್ಟಾರೆಯಾಗಿ "ಎಂಸಿಎ ಸುತ್ತೋಲೆಗಳು" ಎಂದು ಕರೆಯಲಾಗುತ್ತದೆ), 12ನೇ ಮೇ 2020ರ ಸೆಬಿಯ ಸುತ್ತೋಲೆಯ ಮೂಲಕ ಸಾಮಾನ್ಯ ಸ್ಥಳದಲ್ಲಿ ಷೇರುದಾರರ ಭೌತಿಕ ಉಪಸ್ಥಿತಿಯಲ್ಲದೆ ಎಜಿಎಂ ಅನ್ನು ವಿಸಿ ವಿವಿಎಂ ಮೂಲಕ ನಡೆಸಲು ಅನುಮತಿ ನೀಡಲಾಗಿದೆ. ಕಂಪೆನಿಗಳ ಕಾಯ್ದೆ, 2013 ("ದಿ ಆಕ್ಟ್"), ಸೆಕ್ಯುರಿಟೀಸ್ ಅಂಡ್ ಎಕ್ಟೇಂಜ್ ಬೋರ್ಡ್ ಆಫ್ ಇಂಡಿಯಾ (ಪಟ್ಟಿಮಾಡುವ ಕಟ್ಟುಪಾಡುಗಳು ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು) ನಿಯಮಗಳು, 2015 ("ಸೆಬಿ ಲಿಸ್ಟಿಂಗ್ ರೆಗ್ಯುಲೇಷನ್ಸ್") ಮತ ಎಂಸಿಎ ಸುತ್ತೋಲೆಗಳ ನಿಬಂಧನೆಗಳಿಗೆ ಅನುಸಾರವಾಗಿ ಕಂಪನಿಯ ಎಜ

ಒಎವಿಎಂ ಮೂಲಕ ನಡೆಯಲಿದೆ. ಎಜಿಎಂ ಸೂಚನೆಯ ಜೊತೆಗೆ ವಾರ್ಷಿಕ ವರದಿಯನ್ನು ಎಲ್ಲಾ ಸದಸ್ಕರಿಗೆ ವಿದ್ಯುನ್ಮಾನ ರೀತಿಯಲ್ಲಿ ಮಾತ್ರ, 03/11/2020 ರಂದು ಕಂಪನಿ(ಲೇವಣ ಭಾಗವಹಿಸುವವರೊಂದಿಗೆ ನೋಂದಾಯಿಸಿದ ಇ-ಮೇಲ್ ಐಡಿಗಳು

. ಕಳುಹಿಸಲಾಗಿದೆ. ಸದಸ್ಯರು ಎಜಿಎಂ ಸೂಚನೆಯ ಜೊತೆಗೆ ವಾರ್ಷಿಕ ವರದಿಯ www.ovobelfoods.com ನಿಂದ ಡೌನ್ಲೋಡ್ ಮಾಡಬಹುದು ಅಥವ ಪತ್ರಿಗಾಗಿ ಕಂಪನಿಯ ಕಾರ್ಯದರ್ಶಿಗೆ cs@ovobelfoods.com ರೆಯುವ ಮೂಲಕ ಕೋರಿಕೆಯನ್ನು ಸಲ್ಲಿಸಬಹುದು

ನೋಟಸ್ನಲ್ಲಿ ತಿಳಿಸಲಾದ ಎಲ್ಲಾ ನಿರ್ಣಯಗಳ ಬಗ್ಗೆ ಸಿಡಿಎಸ್ಎಲ್ ಒದಗಿಸುವ ಇ-ಮತದಾನ ಸೇವೆಗಳ ಮೂಲಕ ಕಂಪನಿಯು ತನ್ನ ಸದಸ್ಯರಿಗೆ ದೂರಸ್ಥಳ ಇ-ಮತದಾನದ ಸೌಲಭ್ಯವನ್ನು ಒದಗಿಸಿದೆ.

ಎಜಿಎಂನಲ್ಲಿ ದೂರಸ್ಥಳ ಇ-ಮತದಾನ ಮತ್ತು ಇ-ಮತದಾನದ ಮೂಲಕ ಮತದಾನದ ಅರ್ಹತೆಯನ್ನು ನಿರ್ಧರಿಸುವ ಕಡೆಯ ದಿನಾಂಕ ಗುರುವಾರ

ದೂರಸ್ಥಳ ಇ-ಮತದಾನದ ಅವದಿಯು 23/11/2020 ರ ಸೋಮವಾರ ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು 25/11/2020 ಬುಧವಾರ ಸಂಜೆ 5:00ಕ್ಕೆ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ಷೇರುದಾರರು ವಿದ್ಯುನ್ನಾನವಾಗಿ ನಾಗಕ್ಕು ಹಾಣಗಳುಳ್ಳುತ್ತು. ಈ ರವುದುಲ್ಲಿ ಪರಿಯಾಯ ವಿದ್ಯಾಸ್ಟ್ಯವಾಗಿ ಮತವನ್ನು ಚಲಾಯಿಸಬಹುದು. ನಂತರದಲ್ಲಿ ಮತದಾನದ ದೂರಸ್ಥಳ ಇ-ಮತದಾನ ಮಾಡ್ಕೂಲ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಸದಸ್ಯರು ಒಮ್ಮೆ ಮತ ಚಲಾಯಿಸಿದ ನಂತರ, ಆತ / ಆಕೆ ಅದನ್ನು ನಂತರ ಬದಲಾಯಿಸಲು ಅನುಮತಿಸಲಾಗುವುದಿಲ್ಲ. ದೂರಸ್ಥಳ ಇ-ಮತದಾನಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದಲ್ಲಿ, ಸದಸ್ಯರು https://evotingindia.co.in/ ನಲ್ಲಿ ಡೌನ್ಲ್ರೋಡ್ ವಿಭಾಗದಲ್ಲಿ ಸದಸ್ಯರಿಗಾಗಿ ಲಭ್ಯವಿರುವ FAQ ಗಳು ಮತ್ತು ಇಂದುತ್ತರಾದ ಕಟ್ಟಿಯನ್ನು ನೋಡಬಹುದು ಆಸರಾ

ZONE, MALLESHWARAM, BANGALORE ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸರ್ಹವಾದವು. ಆದರೆ ಅದರಲ್ಲಿ ಪ್ರತಿಪಾದಿತವಾದ ವಸ್ತು, ವಿಷಯ ವಿಚಾರಗಳು ಜಾಹೀರಾತುದಾರರ ಅಭಿಪ್ರಾಯ ಆಗಿರುತ್ತವೆಯೇ ಹೊರತು ಪತ್ರಿಕೆಯ ಅಭಿಪ್ರಾಯವಾಗಿರುವುದಿಲ್ಲ

ಸದಸ್ಯ ಕಾರ್ಯದರ್ಶಿ

ಕ್ಯಗಳ ಸ್ಪಥ್ವಕ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಪರಿಸರ ಭವನ, ಕಿರಿಂದ 5ನೇ ಮಹಡಿಗಳು, ನಂ. 49, ಚರ್ಚ್ ಸೀಟ್

CONVECT - Set 801 - SET FAIR LINES, CASCIDITÉ : 880-25581383

2559112, 25596530 ಫ್ಯಾಕ್ಸ್ 080-25586321, ಇ-ಮೇಶ್: h@kspcb.gov.in ಮೌಕೈಟ್: http://kspcb.gov.in /93/ಮೂರ್ ಡಿ/2020-21/3141 ದಿನಾಂಡೆ: 29.10.2

ಅಲಾವಧಿ ಟೆಂಡರ್ಗೆ ಆಹ್ರಾನ (2ನೇ ಕರೆ)

(ಜಿ.ಕೆ-೮-ಪೊಕ್ಕೂರೆಮೆಂಟ್ ಪ್ರಾಕ್ತವಾರು www.eproc.karnataka.gov.in ಮ ವಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳ

ಾಮಗಾರಿ ಹೆಸರು: ಬೆಂಗಳೂರಿನ ಚರ್ಚ್ಸ್ಕೀಟ್ನ್ ಪರಿಸರ ಭವನ

http://www.eproc.karnataka.gov.in ನೋಡುವುದು

್ಷ್ ಮಾಸ್ಕ್ ಭಾರಿಸಿ ಪ್ರಾಹಿಕ ಅಂತರ ಭಾರಿಸಿ ಪಾಲಾಸಿ

ಅರ್ಹ ಟೆಂಡರ್'ದಾರರಿಂದ ಕರ್ನಾಟಕ ಸರ್ಕಾರದ ಇ-ಪ್ರೊಕ್ನೂರ್'ಮೆಂಟ್ ಪ್ರಾಟ್ಫ್ರಾರ vww.eproc.karnataka.gov.in ಮೂಲಕ ಈ ಕೆಳಕಂಡ ಕಾಮಗಾರಿ

ಅಗ್ನಿಕಾಮಕ ವ್ಯವಸ್ಥೆ, ಅಡ್ರೆಸೆಬಲ್ ಸಿಸ್ಟಮ್ ಹಾಗೂ ಬೆಂಕಿ ಎಚ್ಚರಿಕೆ ವ್ಯವಸ್ಥೆ ಸೇವೆಗಳ ವಾರ್ಷಿಕ ನಿರ್ವಹಣೆ ಗುತ್ತಿಗೆ.

ಕಾಮಗಾರಿಯ ಅಂದಾಜು ಮೊತ್ತ: ರೂ.2.35 ಲಕ್ಷಗಳು (ಒಂದು ವರ್ಷಕ್ತೆ) ಂಡಿ ಮುಂತಾದ ಎಲ್ಲಾ ಶಾವತಿಗಳನ್ನು, ಇ-ಶಾವತಿ ವಿಧಾನ

'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪಿಸಿ'' ಕೋವಿಡ್ 19 ಲಕ್ಷಣಗಳು ಇವೆಯೇ? ಸಂಪರ್ಕಿಸಿ, ಆಪ್ತಮಿತ್ರ ಸಹಾಯ

ನಗರಸಬಾ ಕಾರ್ಯಾಲಯ, ಹಾಸನ

)) ಬಿ.ಎಂ. ರಶ್ವೆ ಸಂತಕಣೇವೆ ವೃತ್ತ ಹಾರ್ಪ-573201, ದೂರವಾಗೇ 08172-268276 ಸಹಾರಂಪಾರ್ಗ: 08172-233702, ಪ್ರಾಕ್ಟ್: 08172-234792 E-mail: comma, hassan@yahoo.com, web: http://www.hassancily.gov ರಹ್ಮ/ಇಂದಿ/ಸರೀವರ್ ಶಾರ್ವೆಸ ಸಂ(8)/2020-21

ಅಲ್ಫಾವಧಿ ಟೆಂಡರ್ ಪ್ರಕಟಣೆ (ಇ-ಸ್ರೋಕ್ಯೂರ್ಮೆಂಟ್ ಮೂಲಕ)

ಶಾಸನ ನಗರಸವಾ ವ್ಯಾಪಿಯಲಿ 2020/21ನೇ ಸಾಲಿಗೆ 15ನೇ ಹಣಕಾಸ

-ಜಾಹೀರಾತು ವ್ಯವಸ್ಥಾಪಕರು

atb ನಗರ ಜಿಲ್ಲೆ – 562123,

ಈ ಮೂಲಕ ಮಾರ್ವನಾಯಕರನ್ನು ಮರಸ್ಸಾಯ ವ್ಯಾಪ್ತಿಯಲ್ಲಿರುವ ಸಾರ್ವಜನೆಯ ತಿಳಿಯಪಡಿಸುವುದೇ ಮಾರ್ವನಾಯಕರನ್ನು ಮರಸ್ಸಾಯ ಪ್ರಾಪ್ತಿಯಲ್ಲಿರುವ ಸಾರ್ವಜನೆಯ ತಿಳಿಯಪಡಿಸುವುದೇ ನಂತರ ಮಾರ್ವಜನೆಯ ಸಂದರ್ಭದು ವೀಡಾವಣೆಯ 100 ಸ್ಟ್ರೀ ಪ್ರಾಪ್ತಿಸ್ತ್ಯ ಮುಂದುವುದ ಮಾರ್ವಜನೆಯ ಸಂದರ್ಭದು ಮಾರ್ವಜನೆಯ ಸಂದರ್ಭದು ಮಾರ್ವಜನೆಯ ಸಂದರ್ಭದು ಸಂದರ್ಭದು ಪ್ರಾಪ್ತಿಸ್ತ್ಯ ಮಾರ್ವಜನೆಯ ಸಂದರ್ಭದು ಪ್ರಾಪ್ತಿಸ್ತ್ಯ ಸಂದರ್ಭದು ಪ್ರಾಪ್ತಿಸ್ತ್ಯ ಮಾರ್ವಜನೆಯ ಸಂದರ್ಭದು ಸಂದ

ಮಾದನಾಯಕನಹಳ್ಳಿ, ಬೆಂಗಳೂರು ನಗರ ಚಿಲ್ಲೆ. ಮರಸಬೆ, ಮಾರನಾಯಕನಹಳ DISAM1525/2020-21

dyriet glegt

ಮಾಸ್ಕ್ ದೈಹಿಕ ಅಂತರ ಧರಿಸಿ ಪಾಚಿಸಿ

ಪುರಸಭೆ ಕಾರ್ಯಾಲಯ, ನಾಗಮಂಗಲ, ಮಂಡ್ನ ಜಿಲ್ಲೆ-571432

ಇ–ಮೇಲ್: itstaff_ulb_nagamangala@yahoo.com ದೂರವಾಣಿ: 08234-286022 ಸಂಖ್ಯೆ:ಮಕಾನಾ/ಪಅ/ಇ-ಪ್ಲೊ-1/2020-21

ಇ– ಪ್ರೊಕ್ಯೂರ್ಮೆಂಟ್ ಮರು ಟೆಂಡರ್ ಪ್ರಕಟಣೆ

ಮೂಲಕ ಪ್ರಚುರಪಡಿಸುವುದೇನೆಂದರೆ, ನಾಗಮಂಗಲ ಪುರಸ ವ್ಯಾಪಿಯಲಿ ಮರಸಭಾ ನಿಧಿ ಅನುದಾನದಡಿ ಈ ಕೆಳಕಂಡ ಕೆಲಸಕ್ಕೆ ್ಯಾಸ್ತ್ರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಆಧ್ಯಾದೇಶ 199 ಮತ್ತು ನಿಯಮಗಳು 2000ದಂತೆ, ಕರ್ನಾಟಕ ಲೋಕೋಪಯೋಗಿ ಇಲಾಖೆ. ಮತ್ತು ಇ–ಪ್ರೊಕೊರ್ಮೆಂಟ್ ಸೆಲ್, ಬೆಂಗಳೂರು ರವರಲ್ಲಿ ಕಾರ್ಮಿಕ ಇಲಾಖೆಯಿಂದ ನೊಂದಾಯಿತ ಗುತಿಗೆದಾರರುಗಳಿಂದ ಐಟಂವಾರು ಆನ್ ಲೈನ ಟಿಂಡರ್ಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಗುತ್ತಿಗೆದಾರರು ತಮ್ಮ ದರ ನಮೂದಿಸಿದ ಚಿಂಡರ್ಗಳನ್ನು ಇ-ಪ್ರೊಕ್ಕೂರ್ಮಿಟ್ Visit:https:// www.eproc.karnataka.gov.in/ ಪೊರ್ಚೆಲ್ ಮೂಲಕ ಈ ಕೆಳಗೆ ನಿಗಧಿಪಡಿಸಿದ ದಿನಾಂಕಗಳಂದು ಆನ್ ಲೈನ್ನಲ್ಲಿ ಸಲ್ಲಿಸತಕ್ಕದ್ದು. ಕಾಮಗಾರಿಗಳ ವಿವರ ಹಾಗೂ ಟೆಂಡರ್ ಪ್ರಕಟಣೆ ವಿವರಗಳನ್ನು ಜಿಲ್ಲಾ ಟೆಂಡರ್ ಬುಲೆಟಿನ್, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಂಡ್ಯ ಹಾಗೂ ಪುರಸಭೆ, ನಾಗಮಂಗಲ ಕಛೇರಿ ಸೂಚನಾ ಫಲಕದಲ್ಲಿ ಮತ್ತು ವೆಬ್

ಪುರಸಭಾ ಕಾರ್ಯಾಲಯ, ಶಿಕಾರಿಮರ-577427

web : www.shikaripuratown.gov.ir e-mail: itstaff ulb shikaripur@yahoo.com Telephone No: 08187-222221, Fax: 08187-223861

ಮತ್ರಿ/ಚೆಇ(1)/ಸಆರ್/69/2020-21 ದಿನಾಂಕ:29-10-20:

"ಟೆಂಡರ್ ಪ್ರಕಟಣೆ" (ಇ-ಪ್ರೊಕ್ಕೂರ್'ಮೆಂಟ್ ಪೋರ್ಟಲ್ ಮುಖಾಂತರ)

ಶಿಕಾರಿಪುರ ಪುರಸಭಾ ವ್ಯಾಪ್ತಿಯಲ್ಲಿ ಘನಕ್ಕಾಜ್ಯ ವಸ್ತು ಏರ್ವಹಣೆ ಮತ್ತು ಸಂಸ್ಕರಣೆ ಅನುದಾನದಡಿ ಅಭಿವೃದ್ಧಿ ಕಾಮಗಾರಿಯ ಏರ್ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶ ಕದ್ಯಾದೇಶ 2000ರ ಪ್ರಕಾರ ಪ್ರಸಕ್ತ ಬ್ಲಾಕ್ ಅವಧಿಗೆ ಲೋಕೋಪಯೊ ಇಲಾಖೆಯಲ್ಲಿ ನೋಂದಾಯಿತ ಅರ್ಹ ಗುತ್ತಿಗೆದಾರರಿಂದ ಕಾಮಗಾರಿಯ ಕರ್ನಾಟಕ ಸ್ಟ್ಯಾಂಡರ್ಡ್ಡ್ ಡಾಕ್ಯುಮೆಂಟ್ಸ್ KW-1 & KW-3 ರಂತೆ ಐಟಂವಾ ಟೆಂಡರ್ ಗಳನ್ನು ಇ-ಪ್ರೊಕ್ಕೂರ್ಯಮೆಂಟ್ ಮುಖಾಂತರ ಆಹ್ವಾನಿಸಲಾಗಿ ಇ-ಪೂಕ್ಕೂರ್ ಮೆಂಟ್ ಟೆಂಡರ್ ನಲ್ಲಿ ಫಾಗವಹಿಸಲು ಇಚ್ಚಿಸುವ ಗುತ್ತಿಗೆದಾ ಹೆಚ್ಚಿನ ಮಾಹಿತಿ ಹಾಗೂ ವಿವರಗಳನ್ನು ವೆಜ್ಸ್ಟೆಟ್ www.epn karnataka.gov.in ನಲ್ಲಿ ಪಡೆದು ಭಾಗವಹಿಸಬಹುದಾಗಿದೆ.

ರೆ. ನಾಗಮಂಗಲ ಕಛೇರಿ ಸೂಚನಾ ಫಲಕದಲ್ಲಿ ಮತ್ತು ವರ್ಷ www.nagamangalatown.mrc.gov.ln ನಲ್ಲಿ | ಕ್ರಿಸಂ. 1. ಇ-ಜ್ರೋಕ್ಕೂರ್-ಮೆಂಟ್ ಇಂಡೆಂಟ್ ನಂಬರ್ : DMA/20<mark>20-</mark> 21/BD/WORK_INDENT106653 ಅಂದಾಜ ಮೊತ್ತ (ರೂ.ಲಕ್ಷಗಳ<mark>ಲ್ಲಿ</mark>) ಕೂ ಕೂಡಿ

ತನುದಾನದ ಅಡಿಯಲ್ಲಿ ಕೆಳಕಂಡ ಕಾಮಗಾರಿಯ ಅನುಷ್ಠಾನಕ್ಕಾಗಿ ಅರ್ಹ ಗುತ್ತಿಗೆದಾರರಿಂದ ಪಾರದರ್ಶಕತೆ ಅದ್ಯಾದೇಶ 2000ರ ಅನ್ವದ ದರಗಳ ಟೆಂಡರ್ಗಳನ್ನು

ಇ-ಪ್ರೋಕ್ಸೂರ್ ಮೆಂಟ ಮೂಲಕ ಕರೆಯಲಾಗಿದ್ದು ಗುತ್ತಿಗೆದಾರರು ಟಿಂಡರನ್ನು ಸಲ್ಲಿಸಲು ಕಡೆಯ ದಿನಾಂಕ: 07-11-2020ರ ಸಂಚೆ: 5:30 ಗಂಟೆಯೊಳಗೆ ಕೆಲಸಗಳಿಗ ಟೆಂಡರ್ ದಸ್ತಾವೇಜಿನ ನಿಯಮಾವಳಿಗಳಿಗೆ ಒಳಪಟ್ಟಿರುತ್ತದೆ. ಹೆಚ್ಚಿನ ವಿವರಕ್ಕಾಗಿ ನಗರಸಭೆ ಟಿಂಡರ್ ಶಾಖೆ ಹಾಗೂ ಕಾರ್ಯಪಾಲಕ ಅಭಿಯಂತರರು ನಗರಸಭೆ ಹಾಸಾ ಇವರಿಂದ ಕಚೇರಿಯ ವೇಳೆಯಲ್ಲಿ ಪಡೆಯಬಹುದು. ದೂರವಾಣಿ:

https://epaper.hosadigantha.com/epaper/edition/3159/bengaluru/page/11

ಕ್ರ ಸಂ. (1) ಕಾಮಗಾರಿಯ ಹೆಸರು: ಹಾಸನ ನಗರದ 14ನೇ ವಾರ್ಡಿನ ವಾರ್ಯಮಿ ಟ್ಯಾಂಕ್ ಪಾರ್ಕಿನ ಅಭಿವೃದ್ಧಿ ಕಾಮಗಾರಿ ಮತ್ತು ಹಾಸನ ನಗರದ ವಾರ್ಡ ನಂ.13ರ ವಿದ್ಯುತ್ ನಗರದಲ್ಲಿರುವ ಪಾರ್ಕಿನ ಅಭಿವೃದ್ಧಿ ಕಾಮಗಾರಿ, (Indent No.DMA/2020-21/ow/work_indent107511) ಅಂದಾಜು ಮೊತ್ತ (ರೂ.ಲಕ್ಷಗಳಲ್ಲಿ): 40.00. ಇ.ಎಂ.ಡಿ. (ರೂ.ಗಳಲ್ಲಿ). As per E-procurement. ಕಾಲಾವಧಿ: 06 ತಿಂಗಳು ಮಳೆಗಾಲ ಹೊರತು ಪಡಿಸಿ. ಅನ್ವಯಿಸುವ ಟೆಂಡರ್ ದಸ್ತಾವೇಜು: ಕೆಡಬ್ಲ್ಯೂ-1, ಸಾರ್ವಜನಿಕ ರಜಿ ಎಂದು ಘೋಷಣೆ ಮಾಡಿದಲ್ಲಿ ರಜಾ ದಿನದ ಕೆಲಸವನ್ನು ಮುಂದಿನ ಕೆಲಸದ ದಿನಾಂಕವನ್ನು ಪರಿಗಣಿಸತಕ್ಕದ್ದು. /AAPL/R0341/20-21 ಸಹಿ/-, ಪೌರಾಯುಕ್ತರು, ನಗರಸಭೆ, ಹಾಸನ

ಕೋವಿಡ್-19. ಆತಂಕ ಬೇಡ; ಮುನ್ನೆಲ್ಲರಿಕೆ ಇರಕ.

Size of the state of the state

ವೀಕ್ಷಿಸಬಹುದು. (ಮ್ಯಾನುಯಲ್ ಟಿಂಡರ್ಗಳನ್ನು ಸ್ವೀಕರಿಸುವುದಿಲ್ಲ). ಇ-ಮೊಕ್ಕೂರೆಂಟ್ ಮೋರ್ಟಲ್ ಮೂಲಕ ಟೆಂಡರ್ ಸಲ್ಲಿಸಲು ಕೊನೆಯ ವಿನಾಂಕ : 17.11.2020 up to 5.00 pm. ಇ–ಮೊಕ್ಕೂರೈಂಟ್ ಮೋರ್ಟರ್ ಮೂಲಕ ಟೆಂಡರ್ ತೆರೆಯುವ ದಿನಾಂಕ : 19.11.2020 at 11.00Am or any other convenient date notified later. ಟೆಂಡರ್ ಫಾರಂ ಬೆಲೆ ರೂ.ಗಳಲ್ಲಿ : ಇ–ಹೋರ್ಟರ್ನಲ್ಲಿಯವರೆ. ಶಾಲಾವಧಿ (ಎಲ್ಡಾ ಕಾಮಗಾರಿಗಳಗೆ) : 365 ದಿನಗಳು. ಗುತ್ತಿಗೆದಾರರ ವರ್ಜೆ : ಕಾರ್ಮಿಕ ಇಲಾಖೆಯಿಂದ ನೊಂದಾಯಿತ ಮಾನವ ಸಂಪನ್ನೂಲ ಏಜೆನ್ನಿದಾರರುಗಳಿಂದ. ಕ್ರಮ ಸಂಖ್ಯೆ : l. ವರ್ಕ್ ಇಂಡೆಂಟ್ ನಂ : TMC/NAGAMANGALA/EE/DRIVERS-1/2019-20/CALL-4. ಅಂದಾಜು ಮೊತ್ತ(ರೂ ಲಕ್ಷಗಳಲ್ಲಿ) : 22.93. ಇಎಂಡಿ ಮೊತ್ತ ರೂ.ಗಳಲ್ಲಿ : 57325/–. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ಕೆಲಸದ ವೇಳೆಯಲ್ಲಿ

ಸಹಿ/-ಮುಖ್ಯಾಧಿಕಾರಿ, ಪುರಸಭೆ, ನಾಗಮಂಗಲ

ಕ್ರಸಂ. 2. ಇ-ಪ್ರೋಕ್ಯೂರ್ ಮೆಂಟ್ ಇಂಡೆಂಟ್ ನಂಬರ್ : DMA/2020 21/OW/WORK_INDENT107513 ಅಂದಾಜು ಮೊತ್ತ (ರೂ.ಲಕ್ಷಗಳಲ್ಲಿ 5.00

:3.00 ಸಲ್ಲಿಸುವ ಅಂತಿಮ ದಿನಾಂಕ: 17-11-2020 ಸಮಯ ಸಂಜೆ 4.00ಗಂಟೆ ವರೆಗೆ *) ತಾಂತ್ರಿಕ ಬಿಡ್ ತೆರೆಯುವ ಅಂತಿ ದಿನಾಂಕ: 19-11-2020 ಸಮಯ: ಸಂಜೆ 4.01ಗಂಟೆ ವರೆ ೨) ಆರ್ಥಿಕ ಬಿಡ್ ತೆರೆಯುವ ಅಂತಿಮ ದಿನಾಂಕ: 23-11-2020 ಸಮ : ಸಂಜೆ 4.00ಗಂಟೆ ವರೆಗೆ. ಸಹಿ/- ಆಡಳತಾಧಿಕಾರಿಗಳು, ಸಹಿ/- ಮುಖ್ಯಾಧಿ<mark>ಕಾರಿ</mark>,

ಪುರಸಭೆ, ಶಿಕಾರಿಮರ. ಪುರಸಭೆ, ಶಿಕಾರಿಪುರ ದಾ,ಸಾ,ಸಂ,ಇ/ಶಿ/ನಂ-04/11/ಎಂ.ಎ/20-21

ಕೋವಿಡ್-19, ಆತಂಕ ಪೇಡ; ಮುನೈಜ್ಞರಿಕೆ ಇರಲ.

ಮಾಸ್ಟ್ ಧರಿಸಿ ದೈಹಿಕ ಅಂತರ ಪಾಲಕಿ

ಸಹಾಯವಾಣಿ helpdesk.evoting@cdslindia.com ಗೆ ಇಮೇಲ

ಎಂಸಿಎ ಸುತ್ತೋಲೆಗಳಿಗೆ ಆನುಗುಣವಾಗಿ ವಿಸೀಒಎವಿಎಂ ಮೂಲಕ ಎಜಿಂ ನಡೆಯುವುದರಿಂದ, ಸದಸ್ಯರ ವೈಹಿಕ ಹಾಜರಾತಿ ವಿನಾಯಕಿ ನೀಡಲಾಗಿದೆ. ಆದರಂತೆ, ಸದಸ್ಯರ ಪ್ರಾಕ್ಷಿಗಳನ್ನು ಸೇಮಕ ಮಾಡುವ ಸೌಲವ್ಯ ಈ ಎಟಿಎಂ? ಲಭ್ಯವಿರುವುದಿಲ್ಲ. ಎಜಿಎಂನಲ್ಲಿ ಇ-ಮತದಾನದ ಸೌಲಭ್ಯವ ಮೇಲಿನ ದೂರಸ್ಥಳ ಇ-ಮತದಾನದ ಅವಧಿಯಲ್ಲಿ ಮತ ಚಲಾಯಸದ ಷೇರುದಾರಂಗೆ ಮಾತ್ರ ಲಭ್ಯವಿರುತ್ತದೆ.

ಎಜಿಎಂ ಕಾರಣದಿಂದ ಸದಸ್ಯರ ನೋಂದಣೆ ಮತ್ತು ಕಂಪನಿಯ ಷೇರು ವರ್ಗಾವಣೆ ಮಸ್ತಕಗಳನ್ನು 20/11/2020 ಶುಕ್ರವಾರದಿಂದ 26/11/2020 ಗುರುವಾರ (ಎರಡೂ ದಿನಗಳನ್ನು ಒಳಗೊಂಡಂತೆ) ಮುಚ್ಚಲಾಗುತ್ತದೆ.

ಒವೊಂಬೆಲ್ ಫುಡ್ಡ್ ಲಿಮಿಟೆಡ್ಗಾಗಿ ಸಟ್ಟ-, ರಿತು ಸಿಂಗ್ ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕ ಸದಸ್ಯತ್ವದ ಸಂಖ್ಯೆ A24934